

ಅನ್ಯರಿಗಾಗಿ ಹೌಲನ ವೈಯಕ್ತಿಕ ಸೇವೆ

(3:1-7)

ಕ್ರಿಸ್ತನ ಮಹಿಮಾಯುತ ಸಭೆಗಾಗಿನ ದೇವರ ಉದ್ದೇಶವು ಪ್ರಕಟಿಸಲ್ಪಟ್ಟ ರಹಸ್ಯದಂತೆ ಮುಂದಿಟ್ಟಲ್ಪಟ್ಟಿದೆ. ಅಧ್ಯಾಯ 3ರಲ್ಲಿ, ಹೌಲನು ರಹಸ್ಯದ ಪ್ರಕಟಣೆಯ (3:1-7), ಜ್ಞಾನದ ರಹಸ್ಯ (3:8-13), ಮತ್ತು ಸಭೆಯ ಪ್ರಕಟಿಸಲ್ಪಟ್ಟ ಉದ್ದೇಶದ ತುಂಬಲು ದೇವರು ಕ್ರೈಸ್ತರಿಗೆ ಸಹಾಯ ಮಾಡುವುದಕ್ಕೋಸ್ಕರದ ಆತನ ಪ್ರಾರ್ಥನೆ (3:14-21) ಬಗ್ಗೆ ಮಾತನಾಡಿದ್ದಾನೆ.

ಅನ್ಯರಿಗೋಸ್ಕರ ಕ್ರಿಸ್ತನ ಸೆರೆಯವನು (3:1)

ಹೀಗಿರುವುದರಿಂದ ಅನ್ಯಜನರಾಗಿರುವ ನಿಮ್ಮ ನಿಮಿತ್ತ ಕ್ರಿಸ್ತಿಯೇಸುವಿನಲ್ಲಿ ಸೆರೆಯವನಾದ ಹೌಲನೆಂಬ-

ವಚನ 1. ತನ್ನ ಓದುಗರಿಗೆ ತನ್ನ ಸೇವೆಯು ಅನ್ಯರ ಮಧ್ಯದಲ್ಲಿ ಇರುವಂಥದ್ದು ಎಂದು ನೆನಪಿಸಲು ವಚನ 1ರಲ್ಲಿ ಹೀಗಿರುವುದರಿಂದ ಮತ್ತು ವಚನ 14ರಲ್ಲಿ “ಹೀಗಿರಲಾಗಿ” ಎಂಬುದರ ಮಧ್ಯ ನೇರವಾಗಿ ಸಂಬಂಧಿಸಿದಂಥ ಭಾಗವನ್ನು ಹೌಲನು ಸೇರಿಸಿದ್ದಾನೆ. ಹೌಲನು ಯೆಹೂದಿ ಕೇಳುಗರಿಗೆ ಬೋಧಿಸಿದ್ದು ಸತ್ಯವಾಗಿದ್ದಾಗ್ಯೂ, ಆತನ ಮುಖ್ಯ ಲಕ್ಷಣವು ಅನ್ಯರ ಮಧ್ಯದಲ್ಲಿ ಕೆಲಸದ ಮೇಲೆಯೇ ಇತ್ತು. ಇದು ದೇವರು ಆತನನ್ನು ವಿಶೇಷವಾಗಿ ಕರೆದ ಕಾರ್ಯವಾಗಿತ್ತು. (ನೋಡಿ ಅಪೊಸ್ತಲರ ಕೃತ್ಯಗಳು 9:15; 13:46; 18:6; 22:21; 28:28; ಗಲಾತ್ಯ 2:2). ಹೌಲನ ಪ್ರಕಾರ ವಿಷಯಕ್ಕೆ ನಡೆಸುವ ಮಾತುಗಳು ಎರಡು ಭಾಗಗಳಲ್ಲಿ ಇರುವಂತವು ಆಗಿವೆ (3:1-7 ಮತ್ತು 3:8-13). (ಇದಕ್ಕೆ ಸಮಾನವಾದದ್ದು 3:1-7, ನೋಡಿಲಿ ಕೊಲೊಸ್ಸೆ 1:23-29.)

ಹೌಲನು ತನ್ನನ್ನು **ಕ್ರಿಸ್ತ ಯೇಸುವಿನಲ್ಲಿ ಸೆರೆಯವನಾದ (desmios)** ಎಂದು ಹೇಳಿಕೊಂಡಿದ್ದಾನೆ. ಇದರ ಅರ್ಥವು ತನ್ನನ್ನು ತಾನು ಪಾಪದಿಂದ ಸ್ವತಂತ್ರವಾಗಿ ದಾಸತ್ವದಿಂದ ಬಿಡುಗಡೆಯನ್ನು ಹೊಂದಿದವನು ಮತ್ತು ಯೇಸುವಿಗೆ ಪರಿಪೂರ್ಣ ವಿಧೇಯತೆಯನ್ನು ಹೊಂದಿದ ಕ್ರಿಸ್ತನ ದಾಸನಾಗುವುದಕ್ಕೆ ಬಂದವನು ಎಂದು ಚಿತ್ರಿಸುವುದಾಗಿದೆ. ಹೌಲನು ತನ್ನನ್ನು ತಾನು ಯಾವಾಗಲೂ ಕ್ರಿಸ್ತನ “ದಾಸನು” ಎಂದು ಹೇಳುವವನಾಗಿದ್ದಾನೆ (ನೋಡಿಲಿ ರೋಮಾಪುರ 1:1; ಗಲಾತ್ಯ 1:10; ಫಿಲಿಪ್ಪಿ 1:1; ಕೊಲೊಸ್ಸೆ 1:7; 3:1). “ಸೇವಕ” ಎಂಬ ಗ್ರೀಕ್ ನಾಮಪದದ ಬಾಷಾಂತರವು ಆಗಿದ್ದು ಮತ್ತು “ಒಬ್ಬ ದಾಸನು ... ಒಬ್ಬನ ಚಿತ್ತವು ಮತ್ತು ಸಾಮರ್ಥ್ಯಗಳು ಸಂಪೂರ್ಣವಾಗಿ ಇನ್ನೊಬ್ಬನ ಸೇವೆಗಾಗಿ ಇರುವವು” ಎಂದು ಅರ್ಥವನ್ನು ಕೊಡುವವು ಆಗಿವೆ.¹ ಇದು ಹೆಚ್ಚಾಗಿ ಹೇಗೋ, ಹೌಲನು ಬಳಸಿದಂತಹ ಇಲ್ಲಿನ “ಸೆರೆಯನು” ಎಂಬುದು ಆತನ ಈ ಪತ್ರವನ್ನು ಬರೆಯುವ ಸಮಯದಲ್ಲಿ ಮೊದಲನೆಯ ಇಬ್ಬರು ರೋಮನ್ ಸೆರೆಯಲ್ಲಿ ಸೆರೆಮನೆಯಲ್ಲಿ ಇದ್ದನು ಎಂಬ ವಾಸ್ತವವನ್ನು ಅವನು ಹೇಳುತ್ತಾನೆ. ಆತನು “ಕ್ರಿಸ್ತನಲ್ಲಿ ಸೆರೆಯನು” ಎಂದರೆ ಕ್ರಿಸ್ತನಿಗೋಸ್ಕರ ಆತನು ಸೆರೆಯವನಾಗಿದ್ದನು ಎಂಬರ್ಥದಲ್ಲಿ ಇರುವುದಾಗಿದೆ. ಹೌಲನು ತನ್ನ ಹೆಸರಿನಲ್ಲಿ ಅನೇಕ ಕಷ್ಟವನ್ನು ಅನುಭವಿಸುತ್ತಾನೆ ಎಂದು ಕ್ರಿಸ್ತನು ಪ್ರಕಟಿಸಿದ್ದನು (ಅಪೊಸ್ತಲರ ಕೃತ್ಯಗಳು 9:16). ಹೌಲನು ನಂತರದಲ್ಲಿ

“ಸರ್ವ ಬಿಧದಲ್ಲೂ ನಮಗೆ ಇಕ್ಕಟ್ಟು ಇದ್ದು ಬದುಕಿರುವ ನಾವು ಯಾವಾಗಲೂ ಮರಣಕ್ಕೆ ಒಪ್ಪಿಸಲ್ಪಡುತ್ತಾ ಇದ್ದೇವೆ” ಎಂದು ಹೇಳುತ್ತಾನೆ (2 ಕೊರಿಂಥ 4:8-11). 2 ಕೊರಿಂಥ 6:4, 5ರಲ್ಲಿ ಆತನು ಕ್ರಿಸ್ತನಿಗೋಸ್ಕರ ಆತನು ಸಹಿಸಿದ ವೈಫಲ್ಯ, ನಿರಾಶೆ, ಹೊಡೆಯುವಿಕೆ ಮತ್ತು ಸೆರೆಮನೆವಾಸದ ಬಗ್ಗೆ ಮಾತನಾಡುತ್ತಾನೆ.

ಅನ್ಯಜನರಾಗಿರುವ ನಿಮ್ಮ ನಿಮಿತ್ತ ಎಂಬುದು ಮೂಲತಃ ಪೌಲನ ಕಾರ್ಯವು ಅನ್ಯರಿಗೆ ಸುವಾರ್ತೆಯನ್ನು ಸಾರುವುದು ಎಂಬುದನ್ನು ನೆನಪಿಸುವುದೇ ಆಗಿದೆ. ಸುವಾರ್ತೆಯನ್ನು ಸಾರುವುದಕ್ಕಾಗಿ ಆತನು ಸೆರೆಯಲ್ಲಿರುವುದರಿಂದ, ಆತನು “ಅನ್ಯಜನರ ನಿಮಿತ್ತ ...” ಸೇರೆಯಲ್ಲಿದ್ದಾನೆ. ಆತನ ಸಂಕಟಗಳು ಅನ್ಯಜನರಿಗೆ ಒಳ್ಳೆಯವು, ಆ ಶ್ರಮವಿಲ್ಲದೆ ಸುವಾರ್ತೆಯು ಅವರ ಬಳಿಗೆ ಎಂದಿಗೂ ಬರುವುದಾಗಿರಲಿಲ್ಲ. ಫಿಲಿಪ್ಪಿ 1:12-14ರಲ್ಲಿ, ತನ್ನ ಸೆರೆಯಾಳತ್ವದಿಂದ ಬಂದಂಥ ಒಳ್ಳೆಯದರ ಬಗ್ಗೆ ಪೌಲನು ಮಾತನಾಡುತ್ತಾನೆ. ಎಫೆಸ 3:13ರಲ್ಲಿ, ಅನ್ಯಜನರಿಗೋಸ್ಕರ ತನ್ನ ಸಂಕಟಗಳು ಅವರಿಗೆ “ಮಹಿಮೆಯುಳ್ಳವು” ಆಗಿವೆ ಎಂದು ಹೇಳುತ್ತಾನೆ.

ಅನ್ಯರಿಗೆ ದೇವರ ಕೃಪೆಯ ಮನವಾರ್ತೆ (3:2-3)

2-3 ನಿಮಗೋಸ್ಕರ ನಿರ್ವಹಿಸುವುದಕ್ಕಾಗಿ ದೇವರು ನನಗೆ ಕೃಪೆಯಾಗಿ ಕೊಟ್ಟ ಕೆಲಸವನ್ನೂ ... ಕೇಳಿರಲಿಲ್ಲ.

ವಚನಗಳು 2-3. ವಾಸ್ತವವಾಗಿ ಇದು *ei ge* ಭಾಷಾಂತರವಾಗಿದೆ “ಮತ್ತು ಸರಿ ಎಂದು ಭಾವಿಸುವಂತೆ ಮಾಡುವುದು” ಎಂದಾಗಿದೆ.² ಎಫೆಸದವರು ಸುವಾರ್ತೆಯನ್ನು ಸಂದೇಶವನ್ನು ಕೇಳಿದ್ದಾರೆ ಎಂಬುದರ ಬಗ್ಗೆ ಪೌಲನು ಎಚ್ಚರದಿಂದ ಇದ್ದನು ಯಾಕೆಂದರೆ ಆತನು ಅವರಿಗೆ ಬೋಧಿಸಿದ್ದನು. ಆತನು ಅರಿತುಕೊಂಡನು ಯಾಕೆಂದರೆ ಅವರನ್ನು ಸುಮಾರು ನೋಡಿ ನಾಲ್ಕು ವರ್ಷಗಳು ಸಾಗಿಕೊಂಡಿದ್ದಾಗಲೂ ಕೂಡಾ³ ಆತನು ತಮಗೆ ಹೇಳಿದ್ದನ್ನು ಅವರು ನೆನಪಿನಲ್ಲಿ ಇಟ್ಟುಕೊಂಡಿದ್ದರು.

ಕೆಲಸವನ್ನೂ (oikonomia) ಇದು 1:10ರಲ್ಲಿ ಇದು ಪೌಲನಿಂದ ಬಳಸಲ್ಪಟ್ಟು NASB ಯಲ್ಲಿ “ನಿರ್ವಹಿಸಬೇಕಾದ” ಎಂದು ಮತ್ತು NKJVಯಲ್ಲಿ “ಸಂಕಲ್ಪ” ಎಂದು ಭಾಷಾಂತರವಾಗಿದೆ. ದೇವರು ತನ್ನ ನಿಯಮ ಯೋಜನೆಯನ್ನು ನಿರ್ವಹಿಸುವವನಾಗಿದ್ದಾನೆ; ಆದರೆ 3:2ರಲ್ಲಿ ನಿರ್ವಹಣೆಯ ವೈಯಕ್ತಿಕ ಜವಾಬ್ದಾರಿಯನ್ನು ಅಥವಾ ಅನ್ಯರಿಗೆ **ದೇವರು ಕೃಪೆಯನ್ನು** ಬೋಧಿಸುವ ಜವಾಬ್ದಾರಿಯನ್ನು ತನ್ನ ಮನದಲ್ಲೆ ಹೊಂದಿದ್ದಾನೆ ಎಂದು ಅಲ್ಲಿ ಪೌಲನು ಮಾತನಾಡುವವನಾಗಿದ್ದಾನೆ. ಪೌಲನು ತನ್ನನ್ನು ತಾನು ಕ್ರೈಸ್ತರ ಮತ್ತು ಬೋಧಕರಾಗಿರುವಲ್ಲಿನ ದೇವರ ಕೃಪೆಯ ಕೇಳುಗನಾಗಿಸ್ಕೋಳುತ್ತಾನೆ (ನೋಡಿ 3:8). ಆತನ ಜವಾಬ್ದಾರಿಯು ಕೆಲಸದ “[ಇನ್ನೂ] ಒಬ್ಬನ ಸ್ವತ್ತಿನ ವ್ಯವಸ್ಥೆ ಪ್ರಮಾದ ನಿರ್ವಹಣೆ,” ಎಂಬುದರ ಬಗ್ಗೆ ಆಗಿದೆ.⁴ ಪೌಲನು ತಾನು ಬೋಧಿಸಿದ ಸುವಾರ್ತೆಯಲ್ಲಿ ಮಂಡಿಸಲ್ಪಟ್ಟಂತಹ ದೇವರ ಕೃಪೆಯ ಕೆಲಸಗಾರನು ಆಗಿದ್ದನು.

ಗ್ರೀಕ್ ವೇದಭಾಗದಲ್ಲಿ, ಭಾಷಾಂತರವಾದ ಶರತ್ತು **ನಿಮಗೋಸ್ಕರ ನಿರ್ವಹಿಸುವುದಕ್ಕಾಗಿ ದೇವರು ನನಗೆ ... ಕೊಟ್ಟ “ಕೃಪೆ”** ಎಂಬುದಕ್ಕಿಂತಲೂ “ಕೆಲಸ” ಎಂದು ಮಾರ್ಪಾಡುವುದಾಗಿದೆ.⁵ ಈ ಪರಿಚ್ಛೇದ ಅರ್ಥವು ದೇವರ ಕೃಪೆಯ ಕಾರ್ಯವನ್ನು ಪೌಲನು ಮಾಡಿದ್ದಾನೆ; ಆತನು ಈ ಕೃಪೆಯನ್ನು ಪಡೆದುಕೊಂಡಿದ್ದಾನೆ ಮತ್ತು ಆತನು ಅನ್ಯಜನರಿಗೆ ಸುವಾರ್ತೆಯನ್ನು ಅವರಿಗೆ ಘೋಷಿಸುವ ಹಂಗಿನಲ್ಲಿ ಇದ್ದಾನೆ.

ರಹಸ್ಯವು ಪ್ರಕಟನಲ್ಲದ ಕೇಳುಗನು (3:2-6)

2-3... ಇದುವರೆಗೆ ಗುಪ್ತವಾಗಿದ್ದ ಒಂದು ಸಂಗತಿ ದೈವಪ್ರಕಟನೆಯಿಂದ ನನಗೆ ತಿಳಿಸಲ್ಪಟ್ಟಿತೆಂಬುದನ್ನೂ ನೀವು ಕೇಳಿದ್ದೀರಲ್ಲ. ಅದನ್ನು ಕುರಿತು ನಾನು ಹಿಂದೆ ಸಂಕ್ಷೇಪವಾಗಿ ಬರೆದಿದ್ದೇನೆ; ⁴ಬರೆದಿದ್ದನ್ನು ನೀವು ಓದಿ ನೋಡಿದರೆ ಕ್ರಿಸ್ತನ ವಿಷಯವಾದ ಮರ್ಮವನ್ನು ಕುರಿತು ನನಗಿರುವ ಗ್ರಹಿಕೆಯನ್ನು ನೀವು ತಿಳಿಸಿಕೊಳ್ಳಬಹುದು. ⁵ಆ ಮರ್ಮವು ಈ ಕಾಲದಲ್ಲಿ ದೇವರ ಪರಿಶುದ್ಧ ಅಪೊಸ್ತಲರಿಗೂ ಪ್ರವಾದಿಗಳಿಗೂ ಪರಿಶುದ್ಧತೆಯಿಂದ ತಿಳಿಯಲ್ಪಟ್ಟಂತೆ ಬೇರೆ ಕಾಲಗಳಲ್ಲಿದ್ದ ಜನರಿಗೆ ತಿಳಿಸಲ್ಪಡಲಿಲ್ಲ. ⁶ಅದು ಯಾವುದೆಂದರೆ, ಅನ್ಯಜನರು ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನಲ್ಲಿರುವವರಾಗಿ ಯೆಷೂದ್ಯರೊಂದಿಗೆ ಬಾಧ್ಯರೂ ಒಂದೇ ದೇಹದೊಳಗಣ ಅಂಗಗಳೂ ಅಬ್ರಹಾಮನಿಗುಂಟಾದ ವಾಗ್ದಾನದಲ್ಲಿ ಪಾಲುದಾರರೂ ಆಗಿದ್ದಾರೆಂಬುದೇ.

ವಚನಗಳು 2-3. ಅನ್ಯಜನರಿಗೆ ಆತನ ಆತನು ಬೋಧಿಸಿದ ಕೃಪೆಯ ಸಂದೇಶವು ಆತನಿಗೆ ದೇವರಿಂದಲೇ ಬಂದದ್ದು ಎಂದು ಹೊಲನು ಖಚಿತವಾಗಿ ಹೇಳುತ್ತಾನೆ. **ಪ್ರಕಟಣೆ (apokalupsis)** ಎಂಬುದಕ್ಕಿರುವ ಗ್ರೀಕ್ ಪದದ ಅರ್ಥವು “ಮುಚ್ಚಲಾಗಿದ್ದು.”⁶ ಎಂದಾಗಿದ್ದು, **ಮರ್ಮ** ಎಂಬಲ್ಲಿ ಭಾಷಾಂತರವಾದದ್ದು ಆಗಿದೆ *mustērion* (1:9 ಮೇಲನ ಟಿಪ್ಪಣಿ ನೋಡಿ). ಅನ್ಯರನ್ನು ಒಳಗೊಂಡಂತೆ ದೇವರ ನಿತ್ಯತ್ವದ ಉದ್ದೇಶವು ಒಂದು ಮರ್ಮವಾಗಿದೆ ಎಂದು ಹೊಲನು ಹೇಳುತ್ತಾನೆ. ಅದನ್ನು ಮುಚ್ಚುವ ಅಥವಾ ಪ್ರಕಟಿಸುವ ತನಕ ಹೊರತು ಈ ಉದ್ದೇಶವು ದೇವರ ರಹಸ್ಯವಾಗಿರುತ್ತದೆ. ಮುಚ್ಚಿದೇ ಇರುವ ಇದಕ್ಕೆ ಹೊಲನು ಕೇಳುಗನಾಗಿದ್ದಾನೆ; ದೇವರ ಪ್ರಕಟಣೆಯ ಮೂಲಕ ಆತನು ತಾನು ಭೋಷಿಸಿದ ಸಂದೇಶವನ್ನು ಪಡೆದನು. **ನಾನು ಹಿಂದೆ ಸಂಕ್ಷೇಪವಾಗಿ ಬರೆದಿದ್ದೇನೆ** ಎಂಬುದು ಹಿಂದೆ ಈ ಎಫೆಸದವರಿಗೆ ಪತ್ರದಲ್ಲಿ ಬರೆದಂಥದ್ದು ಮರ್ಮವನ್ನು ಮತ್ತು ಅನ್ಯಜನರ ಮೇಲನ ಸೈರಣೆಯ ಬಗ್ಗೆ ನಿರ್ದೇಶಿಸಿದಂಥದ್ದು ಸೂಚಿಸುವುದಾಗಿದೆ (ನೋಡಿ 1:9, 10; 2:11-22).

ವಚನ 4. ಈ **ಮರ್ಮವು** ಅಸಾಧ್ಯವಾದದ್ದೇನಲ್ಲ. ಎಫೆಸದವರು ಇದನ್ನು ಅರಿತುಕೊಳ್ಳುವಿಕೆಯ ಮೂಲಕ **ಓದಿರಬೇಕೆಂದು** ಹೊಲನು ಬಯಸಿದ್ದನು. ದೇವರ ಉದ್ದೇಶ ಮತ್ತು ಅನ್ಯರ ಸೇವಿಸಿಕೊಳ್ಳುವಿಕೆಯ ಬಗ್ಗೆ ಈ ಹಿಂದೆ ಈ ಪತ್ರದಲ್ಲಿ ಹೊಲನು ಹೇಳಿದಂಥದ್ದನ್ನು ಅವರ ಓದಿದಾಗ, **ಕ್ರಿಸ್ತನ** ಬಗ್ಗೆ ಈ ಹಿಂದೆ ಈ ಪತ್ರದಲ್ಲಿ ಹೊಲನು ಹೇಳಿದಂಥದ್ದನ್ನು ಅವರ ಓದಿದಾಗ, ಕ್ರಿಸ್ತನ ಬಗ್ಗೆನಿರುವ ಮರ್ಮದಲ್ಲಿನ ಆತನು ಸಂಪೂರ್ಣ **ಗ್ರಹಿಕೆಯನ್ನು** ಹೊಂದಿರುವುದನ್ನು ಅವರು ತಿಳಿಸಿಕೊಳ್ಳಬಹುದು. ಈ ಮರ್ಮವು ಬಲುದಿನಗಳಿಂದ ಮುಚ್ಚಿಡಲ್ಪಟ್ಟಿದ್ದು ಆಗಿತ್ತು, ಆದರೆ ಕೊನೆಗೆ ಪ್ರಕಟಿಸುವ ಮೂಲಕ ತಿಳಿಸಲ್ಪಟ್ಟಿತು.

ವಚನ 5. ಕ್ರಿಸ್ತನು ಬರುವ ಮುನ್ನಿನ ಎಲ್ಲಾ ವರ್ಷಗಳಲ್ಲಿ, ದೇವರ ನಿತ್ಯತ್ವದ ಉದ್ದೇಶವು ಮುಚ್ಚಿಡಲ್ಪಟ್ಟಿತ್ತು ಮತ್ತು ಆದ್ದರಿಂದ ಅದು ಮರ್ಮವಾಗಿತ್ತು. ತಾವು ವಿನು ಬರೆಯುತ್ತಿದ್ದೇವೆ ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿಯದೇ ಇದ್ದಾಗಲೂ ಕೂಡಾ ಹಳೆ ಒಡಂಬಡಿಕೆಯ ಪ್ರವಾದಿಗಳು ಇದನ್ನು ಹೊಂದಲ್ಪಟ್ಟ ಖಂಡವಾಗಿ ಮತ್ತು ತಕ್ಷಣವಾಗಿ ಮಾತನಾಡಿದ್ದಾನೆ. 1 ಪೇತ್ರನು 1:10-12ರಲ್ಲಿ ಪೇತ್ರನು ಹೀಗೆ ಹೇಳಿದ್ದಾನೆ,

... ದೇವರು ನಮಗೆ ತೋರಿಸಿದ ಕೃಪೆಯನ್ನು ಕುರಿತು ಮುಂಚಿತವಾಗಿ ಪ್ರವಾದಿಗಳು ಈ ರಕ್ಷಣೆಯ ವಿಷಯದಲ್ಲಿ ಸೂಕ್ಷ್ಮವಾಗಿ ವಿಚಾರಿಸಿ ಪರಿಶೋಧನೆ ಮಾಡಿದರು. ತಮ್ಮಲ್ಲಿಯೂ ಕ್ರಿಸ್ತನ ಆತ್ಮನು ಕ್ರಿಸ್ತನಿಗೆ ಬರಬೇಕಾದ ಬಾಧೆಗಳನ್ನೂ ಅವುಗಳ ತರುವಾಯ ಉಂಟಾಗುವ ಪ್ರಭಾವವನ್ನೂ ಮುಂದಾಗಿ ತಿಳಿಸಿದಾಗ ಆತನು ಯಾವ

ಕಾಲವನ್ನು ಇಲ್ಲವೇ ಎಂಥ ಕಾಲವನ್ನು ಸೂಚಿಸುವನೆಂಬುವುದನ್ನು ಅವರು ಪರಿಶೋಧನೆ ಮಾಡಿದರು. ಈ ಸಂಗತಿಗಳನ್ನು ಮುಂಚಿತವಾದುದರಲ್ಲಿ ತಮಗೋಸ್ಕರವಲ್ಲ ನಿಮಗೋಸ್ಕರವೇ ಸೇವೆ ಮಾಡುವವರಾಗಿದ್ದರೆಂಬುದು ಅವರಿಗೆ ಪ್ರಕಟವಾಯಿತು. ಅವರು ಮುಂದಾಗಿ ಹೇಳಿದ ಸಂಗತಿಗಳೇ ಈಗ ಸಂಭವಿಸಿದವು ಎಂಬ ವರ್ತಮಾನವು ಪರಿಶೋಧಕರಿಂದ ಕಣಸಲ್ಪಟ್ಟ ಪರಿಶೋಧನೆ ಬಲದಿಂದ ನಿಮಗೆ ಸುವಾರ್ತೆಯನ್ನು ಸಾಲದವರ ಮೂಲಕ ನಿಮಗೆ ಪ್ರಸಿದ್ಧಿ ಮಾಡಲ್ಪಟ್ಟಿದೆ. ದೇವದೂತರಿಗೂ ಈ ಸಂಗತಿಗಳನ್ನು ಲಕ್ಷ್ಯವಿಟ್ಟು ನೋಡಬೇಕೆಂಬ ಅಪೇಕ್ಷೆ ಉಂಟು.

ನಂತರದಲ್ಲಿ ಪೇತ್ರನು 2 ಪೇತ್ರನು 1:19-21ರಲ್ಲಿನ ಹಳೆ ಒಡಂಬಡಿಕೆಯ ಪ್ರವಾದಿಗಳ ಸ್ವಾರ್ಥಿಯನ್ನು ಖಂಡಿತವಾಗಿ ಹೇಳಿದ್ದಾನೆ.

ಹೌಲನ ಪ್ರಕಾರ, ದೇವರ ಸಂಗತಿಗಳು **ಅ ಮರ್ಮವು ಈ ಕಾಲದಲ್ಲಿ ದೇವರ ಪರಿಶುದ್ಧ ಅಪೋಸ್ತಲರಿಗೂ ಪ್ರವಾದಿಗಳಿಗೂ ಪರಿಶೋಧನೆಯಿಂದ ತಿಳಿಯಲ್ಪಟ್ಟಿತು.** ಗ್ರೀಕ್ preposition ಅರ್ಥವು “*ಒಳಗೆ, ಮೇಲೆ, ಅಲ್ಲಿ, ಜೊತೆ, ಯಿಂದ, ಅದರೊಳಕ್ಕೆ*.”⁷ ಎಂದಿರುವುದರಿಂದ ಇಲ್ಲಿ ಗಮನಿಸಬೇಕಾದದ್ದೆಂದರೆ ಆತ್ಮನಲ್ಲಿ ಎಂಬಂತೆಯೇ “ಆತ್ಮನಿಂದ” ಎಂದು ಇರುವುದಾಗಿದೆ (NASBಯ ಕೆಲ ಮುದ್ರಣಗಳಲ್ಲಿ ಅಡಿಸುಡಿಗಳು ಅಲ್ಲಿ ಹೇಳಿದಂತೆ ಇರುವುದಾಗಿದೆ). “ಸ್ವಾರ್ಥಿ” ಎಂಬುದು ನಿಖರವಾಗಿ ಅದು - ಒಂದು ಸಂದೇಶವು ಪ್ರಕಟಿಸಲ್ಪಟ್ಟದ್ದು ಆಗಿದೆ. ಇಲ್ಲಿ ಸೂಚಿತವಾಗಿರುವ “ಪ್ರವಾದಿಗಳು ಮತ್ತು ಅಪೋಸ್ತಲರು” ಹೊಸ ಒಡಂಬಡಿಕೆಯ ಪ್ರವಾದಿಗಳು ಮತ್ತು ಅಪೋಸ್ತಲರು ಆಗಿದ್ದಾರೆ (2:20ರ ಮೇಲಿನ ವ್ಯಾಖ್ಯೆಯನ್ನು ನೋಡಿ).

ವಚನ 5ರಲ್ಲಿ ಮೂರು ವ್ಯತ್ಯಾಸಗಳು ಕಂಡುಬರುತ್ತವೆ: **ತಿಳಿಸಲ್ಪಡಲಲ್ಲ/ ಬೇರೆ ಕಾಲಗಳಲ್ಲಿವರಿ/“ಈಗ”;** **ಜನರಿ/ಪರಿಶುದ್ಧ ಅಪೋಸ್ತಲರಿಗೂ ಪ್ರವಾದಿಗಳಿಗೂ** “ಪ್ರಕಟಿಸಲ್ಪಟ್ಟಿತ್ತು.” ದೇವರ ಮಧ್ಯಸ್ಥಿಕೆಯಿಲ್ಲದೆ ಆತನು ಆತ್ಮನ ಮೂಲಕ, ಆತನ ನಿತ್ಯ ಉದ್ದೇಶವು ಮರ್ಮವಾಗಿ ಉಚಿತವೆ (ಮುಚ್ಚಿ); ಆದರೆ ಈಗ, ಅಪೋಸ್ತಲರು ಮತ್ತು ಪ್ರವಾದಿಗಳಿಗೆ ದೇವರ ಆತ್ಮನ ಮೂಲಕದ ಪ್ರಕಾಶನೆಯು ಆಗಿದ್ದು ನಾವು ದೇವರಿಗೆ ಕೇಂದ್ರವಾಗಿದ್ದೇವೆ!

ವಚನ 6. ದೇವರ ಉದ್ದೇಶದ ಮರ್ಮದ ಬಗೆಗೆ ಮಾತನಾಡುತ್ತಿರುವಂತೆಯೇ, ಹೌಲನು ಇದನ್ನು ಸರಳವಾಗಿ ಹೇಳುತ್ತಾನೆ. **ಅನ್ಯಜನರು ಸುವಾರ್ತೆಯ ಮೂಲಕ ಕ್ರಿಸ್ತಿಯೇಸುವಿನಲ್ಲಿರುವವರಾಗಿ ಯೆಹೂದ್ಯರೊಂದಿಗೆ ಬಾಧ್ಯರೂ ಒಂದೇ ದೇಹದೊಳಗಣ ಅಂಗಗಳೂ ಅಬ್ರಹಾಮನಿಗುಂಟಾದ [ದೇವರ] ವಾಗ್ದಾನದಲ್ಲಿ ಜಾಲುಗಾರರೂ** ಮಾಡಲ್ಪಟ್ಟಿದ್ದಾರೆ; ಈ ದೊಡ್ಡ ಅವಕಾಶವು ಯೆಹೂದ್ಯರಿಗೆ ಮಾತ್ರವೇ ಇರುವುದಿಲ್ಲ. ಅನ್ಯಜನರೂ ಸಹ ದೇವರ ಮಕ್ಕಳು, ಕ್ರಿಸ್ತನ ದೇಹದ ಅಂಗಗಳು, ಮತ್ತು ದೇವರು ಕ್ರಿಸ್ತನ ಮೂಲಕ ಮಾಡಿದ ಎಲ್ಲ ವಾಗ್ದಾನಗಳಿಗೆ ಬಾಧ್ಯರೂ ಆಗಿರಬಹುದು. **ಅದು ಯಾವುದೆಂದರೆ** ಎಂಬುದು NASBಯಲ್ಲಿ ಇಟಾಲಿಕನ್‌ನಲ್ಲಿ ಇದ್ದು ಈ ಪದಗಳು ಮೂಲ ವೇದಭಾಗದಲ್ಲಿ ಇಲ್ಲ ಆದರೆ ಸ್ಪಷ್ಟತೆಯನ್ನು ಕೊಡುವುದಕ್ಕೋಸ್ಕರ ಸೇರಿಸಿದ್ದಾರೆ ಎಂದು ಸೂಚಿಸುವುದಾಗಿದೆ. ಅನ್ಯಜನರು **ಆಗಿದ್ದಾರೆ** ಎಂದು ಹೇಳುವುದರಲ್ಲಿ, ಹೌಲನು ಭಾವರೂಪದ ವರ್ತಮಾನ (*einai*, “ಇರು”).⁸ ಬಳಸಿದ್ದು “ಕೆಲವು ಕಾರ್ಯರೂಪಕ್ಕೆ ಬಂದಾಗ ನಿರಂತರವಾದ ಅಥವಾ ಪುನರಾವರ್ತಿತ ಕಾರ್ಯವು ಯಾವುದೇ ವಿವಕ್ಷೆಯಿಲ್ಲದಕ್ಕೆ ಸಂಬಂಧಿಸುವಂಥದ್ದು” ಆಗಿದೆ.⁹ ಮುಂದೆ ತ್ರಿಯಾಪದವು ಕರ್ಮಣಿ ಪ್ರಯೋಗವಾಗಿದ್ದು, “ತ್ರಿಯೆಯ ಕಾರ್ಯವನ್ನು ಹೊಂದುವಂತೆ ವಿಷಯ” ಎಂದು ಸೂಚಿಸುವುದಾಗಿದೆ. ಆದ್ದರಿಂದ ಹೌಲನು, ಅನ್ಯಜನಾಂಗದವರೂ ಮತ್ತು ಯೆಹೂದ್ಯರೂ “ಜೊತೆ ಬಾಧ್ಯಸ್ಥರೂ ಮತ್ತು ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನ ವಾಗ್ದಾನದಲ್ಲಿ ಪಾಲತೆಗೆದುಕೊಳ್ಳುವಲ್ಲಿ” ದೇವರು ಕಾರ್ಯಮಾಡಿದಂತಹ ಕೆಲ ಸಂಗತಿಗಳನ್ನು ಗುರುತಿಸುತ್ತಿದ್ದಾನೆ. ಈ ಸಂಗತಿಯು ಯೇಸು ಶಿಲುಬೆಯ ಮೇಲೆ ಮರಣಿಸಿದ್ದೇ ಆಗಿದೆ

(2:13-22).

Andrew T. Lincolnರವರು ಅಂಗ್ಲ ವೇದಭಾಗದಲ್ಲಿ ಓದುಗರಿಂದ ನಿರೀಕ್ಷಿಸಲ್ಪಟ್ಟಿರಬಹುದಾದ ಒಂದು ಅನುಕ್ರಮಿತ ಸಂಗತಿಯನ್ನು ಪ್ರಸ್ತಾಪಿಸಿದ್ದಾರೆ. ವಚನ 6 ಮೂರು ವಿಶೇಷಣವನ್ನು ಹೊಂದಿದೆ - *sunklēronoma* (“ಜೊತೆ ಬಾಧ್ಯಸ್ಥರು”), *sussoma* (“ಜೊತೆ ಸದಸ್ಯರು”), ಮತ್ತು *summetocha* (“ಜೊತೆ ಪಾಲುದಾರರು”) - *sun* (“ಜೊತೆ”) ಪ್ರತಿಯೊಂದು ಎಂಬ ಪ್ರಸ್ತಾವನೆಯಿಂದ ಪ್ರಾರಂಭವಾಗುತ್ತದೆ.¹⁰ ದೇವರ ಮರ್ಪವು ಅನ್ಯಜನರನ್ನು ಕ್ರಿಸ್ತನ ದೇಹದ ಅಂಗವಾಗಿ ಒಳಗೊಂಡಿಸಿವೆ ಎಂದು ಪದಗಳು ವರ್ಣಿಸುತ್ತವೆ. ಇದಕ್ಕೆ ಸಮಾನವಾದ ಪದಗಳು ಈ ಹಿಂದೆ ಯೆಹೂದಿ ವಿಶ್ವಾಸಿಗಳೊಡನೆ ಅನ್ಯಜನರ ಸಂಬಂಧವನ್ನು ಉದಾಹರಿಸಲು ಬಳಸಲಾಗಿತ್ತು. 2:19ರಲ್ಲಿ ಪೌಲನು ಅವರನ್ನು “ಒಂದೇ ಸಂಸ್ಥಾನದವರು” (*sumpolitai*) ಎಂದು ಕರೆಯುತ್ತಾನೆ 2:21ರಲ್ಲಿ “ಒಬ್ಬಾಗಿ ಸೇರಿ ಸಲ್ಪಟ್ಟವರು” (*sunoikodomeō*) ಎಂದು ಹೇಳಿದ್ದಾನೆ. 2:22ರಲ್ಲಿ, “ಒಂದಾಗಿ ಇರುವುದಕ್ಕೆ ಕಟ್ಟಲ್ಪಟ್ಟರು” ಅವರನ್ನು ವರ್ಣಿಸಿದ್ದಾನೆ. ಅನ್ಯಜನರು ಯೆಹೂದ್ಯರೊಡನೆ ಹಿಂದಿನ ಸಂಬಂಧದ ಬಗ್ಗೆ ಆತನ ಒತ್ತಿಹೇಳುವಿಕೆಯ ಅಗಿರಲಲ್ಲಿ ಅದು ಹೆಚ್ಚಾಗಿ ಅನ್ಯ ಕ್ರೈಸ್ತರು ಮತ್ತು ಯೆಹೂದಿ ಕ್ರೈಸ್ತರು ಮಧ್ಯದ ಸಂಬಂಧದಂತೆ ಯೇನು “ನೂತನ ಮನುಷ್ಯನಲ್ಲಿರುವಂತೆ” “ಒಂದೇ ದೇಹವಾಗಿರುವ” (ನೋಡಿ 2:15, 16), “ಸಭೆ” ಯಾಗಿರುವ (ನೋಡಿ 1:22, 23)ವದನ್ನು ಹೇಳುವುದೇ ಆಗಿತ್ತು. ಅನ್ಯ ಕ್ರೈಸ್ತರು ಹೊಸ ಮನುಕುಲತ್ವದ ಮಹತ್ವದ ಭಾಗ, ಸಭೆಯಲ್ಲಿ ಯೆಹೂದಿಗಳು ಮತ್ತು ಅನ್ಯರ ಮಧ್ಯೆ ಯಾವುದೇ ಭಿನ್ನತೆಯಿಲ್ಲ, ಮತ್ತು ಯೆಹೂದಿಗಳು ಮತ್ತು ಅನ್ಯರು ದೇವರ ಮುಂದೆ ಸಮಾನರು ಎಂದು ಕ್ರಿಸ್ತಿಯ ಹೊಸ ಸಮುದಾಯವು ತರುವುದಾಗಿದೆ ಎಂದು ಆತನು ತೋರಿಸಿದನು.

ಆ ಸಮಯದ ಸಾಹಿತ್ಯದಲ್ಲಿ ಎಲ್ಲಾ ಇಲ್ಲದ ಮತ್ತು ಆ ಸಂದರ್ಭಕ್ಕಾಗಿ ಲೇಖಕನು ಜೋಡಿಸಿರಬಹುದಾದಂಥ ಇದು ಮೂರರಲ್ಲಿ ಎರಡು ವಿಶೇಷಣಗಳನ್ನು ಸ್ಪಷ್ಟವಾಗಿ ನಿರ್ದಿಷ್ಟವಾಗಿ ಗೋಚರಕ್ಕೆ ತರುವುದಾಗಿದೆ ... ಅನ್ಯಜನರು ಈಗಾಗಲೇ ಇರುವಿಕೆಯ ಅಸ್ತಿತ್ವವುಳ್ಳವರು ಸೇರಿಸಲ್ಪಡದೆ ಇರುವರು ಆಗಿದ್ದರು; ಅವರು ಸಂಪೂರ್ಣವಾಗಿ ಸಮಾನ ಕೂಡು ಸದಸ್ಯರಾಗಿದ್ದು, ಸಂಪೂರ್ಣವಾಗಿ ದೇಹದ ಜೀವಿತಕ್ಕೆ ಅವಶ್ಯವುಳ್ಳವರು ಆಗಿದ್ದರು ...¹¹

ಸುವಾರ್ತೆಯ ಮೂಲಕ ಕ್ರಿಸ್ತಿಯೇನುವಿನಲ್ಲಿ ಎಂಬುದು ಅನ್ಯಜನರು ಹೇಗೆ ಬಾಧ್ಯಸ್ಥರು, ಜೊತೆಯವರೂ, ಮತ್ತು ಪಾಲುದಾರರೂ ಆದರು ಎಂಬುದನ್ನು ವಿವರಿಸುತ್ತಾನೆ. ಅನ್ಯರಿಗೆ ಸುವಾರ್ತೆಯು ಬೋಧಿಸಲ್ಪಟ್ಟಂತೆಯೇ ಅವರು ಅದಕ್ಕೆ ಪ್ರತಿಕ್ರಿಯಿಸಿ ನಂಜಿಕೆಯಿಂದ ವಿಧೇಯರಾದರು, ಕ್ರಿಸ್ತನಲ್ಲಿ ಪ್ರವೇಶಿಸಿದರು (ನೋಡಿ 1 ಗಲಾತ್ಯ 3:26, 27) ಮತ್ತು ಕ್ರಿಸ್ತನಲ್ಲಿರುವ ಯೆಹೂದ್ಯರಲ್ಲಿ ಸಮಾನವಾದ ಸದಸ್ಯರಾದರು.

ಸುವಾರ್ತೆಯ ಸೇವೆ (3:7)

7ದೇವರು ತನ್ನ ಶಕ್ತಿಯ ಪ್ರಯೋಗದಲ್ಲಿ ನನಗೆ ಉಚಿತಾರ್ಥವಾಗಿ ಅನುಗ್ರಹಿಸಿದ ಕೆಲಸವನ್ನನುಸರಿಸಿ ನಾನು ಈ ಸುವಾರ್ತೆಗೆ ಸೇವಕನಾದೆನು.

ವಚನ 7. ಸೇವಕ ಎಂಬ ಗ್ರೀಕ್ ಪದದ ನಾಮಪದದ ಭಾಷಾಂತರವು *diakonos*ವು ಮತ್ತು “ಸೇವೆಮಾಡುವವ”¹² ಎಂದು ಸೂಚಿಸುವುದಾಗಿದೆ. ಇದು ಬೋಧಕನನ್ನು ಸೂಚಿಸುವುದಲ್ಲ ಹೇಗೋ, ಪೌಲನು ಒಬ್ಬ ಬೋಧಕನಾಗಿದ್ದನು ಆದರೆ ವಾಸ್ತವವೆಂದರೆ ಪೌಲನು ದೇವರಿಗೆ ಮತ್ತು ಇತರರಿಗೆ ಎಂದರೆ ಸುವಾರ್ತೆಯನ್ನು ಅಂದರೆ ದೇವರ ಸೇವೆ

ಯನ್ನು ಘೋಷಿಸುವವರಿಗೆ ಸೇವೆಮಾಡುವವನಾಗಿದ್ದಾನೆ. ದೇವರ ಕೃಪೆಯ ರಕ್ಷಣೆಯನ್ನು ತರಲು ಆತನಡೆಗೆ ತಲುಪುವುದಾಗಿದೆ ಎಂದು ಪೌಲನು ನಂಬುವವನಾಗಿದ್ದಾನೆ (1 ತಿಮೊಥೆ 1:12-17). ದೇವರ ಕೃಪೆಯ ಕ್ರಿಸ್ತನಲ್ಲಿ ಆತನೇನು ಆಗಬಯಸುತ್ತಾನೋ ಅದಕ್ಕೆ ಸಮನಾರ್ಥನನ್ನಾಗಿಸುವುದಾಗಿದೆ ಎಂದು ಆತನು ಅರಿತುಕೊಂಡಿದ್ದನು (1 ಕೊರಿಂಥ 15:10) ಮತ್ತು ಆತನು ಸುವಾರ್ತೆಯನ್ನು ಸಾರಬಹುದಾದರೆ ಅದು ದೇವರ ಕೃಪೆಯಿಂದಲೇ (ನೋಡಿಲಿ 3:2) ಎಂದು ಆತನು ಅರಿತುಕೊಂಡಿದ್ದನು.

ಪೌಲನಡೆಗೆ ಬಂದ ಕ್ರೈಸ್ತೀಯ ಆತನನ್ನು ಪರಿವರ್ತಿಸಿತು, ಆತನಡೆಗೆ ಸುವಾರ್ತೆಯನ್ನು ತಂದಿತ್ತು, ಮತ್ತು ಆತನನ್ನು ಒಬ್ಬ ಅಪೊಸ್ತಲನನ್ನಾಗಿ ಮಾಡಿತ್ತು ಮತ್ತು ... **ಶಕ್ತಿಯ ಪ್ರಯೋಗದಲ್ಲಿ ನನಗೆ ಉಚಿತಾರ್ಥವಾಗಿ ಅನುಗ್ರಹಿಸಿದ ಕೆಲಸವನ್ನುನುಸರಿಸಿ** ಸುವಾರ್ತೆಯ ಬೋಧಕನನ್ನಾಗಿ ಮಾಡಿತು.

ಪೌಲನು ಅನ್ಯಜನರಿಗೆ ಬೋಧಕನಾದದ್ದು ಇದು ಆತನ ಸ್ವತಃ ಶಕ್ತಿಯಿಂದಾಗಲಿ, ಆದರೆ ದೇವರ ಶಕ್ತಿಯಿಂದಲೇ. ದೇವರ ಶಕ್ತಿಯು ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿದ್ದರಲ್ಲಿ, ಆತನನ್ನು ದೇವರ ಬಲಗಡೆಯಲ್ಲಿ ಆಸೀನಮಾಡುವಲ್ಲಿ, ಮತ್ತು ಸಭೆಯ ತಲೆಯನ್ನಾಗಿ ಮಾಡುವಲ್ಲಿ ಸೂಚಿತವಾಗಿದೆ ಎಂದು ಪೌಲನು ಹೇಳುತ್ತಾನೆ (1:19-23). ಇದೇ ಶಕ್ತಿಯ ಮೂಲಕ, ಪೌಲನು ಸುವಾರ್ತೆಯಲ್ಲಿ ದೇವರ ಸೇವಕನಾದನು.

ಹೆಚ್ಚಿನ ಅಧ್ಯಯನಕ್ಕಾಗಿ:

ಹೆಚ್ಚಿನ ಒಡಂಬಡಿಕೆಯ ಪ್ರವಾದಿಗಳು ಮತ್ತು ದೇವರ ಉದ್ದೇಶ

2 ಪೇತ್ರನು 1:19-21ರಲ್ಲಿ ಕತ್ತಲೆಯಲ್ಲಿ ಬೆಳಕಿನಂತೆ ಹೊಳೆಯುವ ಹಳೆ ಒಡಂಬಡಿಕೆಯ ಪ್ರವಾದಿಗಳಿಗೆ ಪೇತ್ರನು ಸದೃಶ್ಯನಾಗಿದ್ದಾನೆ. ಪ್ರವಾದಿಗಳು ದೇವರ ಉದ್ದೇಶವನ್ನು ಮಾತನಾಡುವವರಾಗಿದ್ದಾರೆ, ಆದರೆ ಕೇವಲ ಮುಂಚಿನ ಸುಖವಿಷಯಗಳ ಮತ್ತು ಸ್ವಲ್ಪಸ್ವಲ್ಪವಾಗಿ. ಕ್ರಿಸ್ತನು ಬಂದಾಗ, ಇದು ಮುಂಜಾನೆಯ ಮಬ್ಬನ್ನು ಹಲದಂತೆ ಇತ್ತು, ಹೇಗೋ, ಆ ಪ್ರವಾದಿಗಳು “ಪರಿಶುದ್ಧ ಪ್ರೇರಿತರಾಗಿ” ಮಾತನಾಡಿದರು ಎಂದು ಪೇತ್ರನು ಹೇಳುತ್ತಾನೆ (2 ಪೇತ್ರನು 1:21). “ಪ್ರೇರಿತರಾಗಿ” (*pherō*) ಎಂಬುದಕ್ಕೆ ಇರುವ ಗ್ರೀಕ್ ಕ್ರಿಯಾಪದದ ಭಾಷಾಂತರದ ಅರ್ಥವು “ಹೊತ್ತುಕೊಳ್ಳು, ಜೊತೆಯಲ್ಲಿ ತೆಗೆದುಕೊ” ಎಂದಾಗಿದೆ.¹³ ಅದುದರಿಂದ “ಪ್ರಭಾವವು” ಹೊಸ ಒಡಂಬಡಿಕೆಯ ಪದಗಳಿಂದ ಆದದ್ದಾದರೂ ಕೂಡಾ ಹಳೆಯ ಒಡಂಬಡಿಕೆಯ ಪ್ರವಾದಿಗಳು ಪ್ರಭಾವಿತರಾದರು ಎಂದು ಪೇತ್ರನು ಖಂಡಿತವಾಗಿ ಹೇಳುತ್ತಾನೆ. 2 ತಿಮೊಥೆ 3:16ರಲ್ಲಿ, ಈ ಸಂಗತಿಯಲ್ಲಿ *theopneustos* ಎಂಬ ಗ್ರೀಕ್ ಪದವನ್ನು ನಾವು ಕಾಣುತ್ತೇವೆ. Freed-Hardeman College ಕಾಲೇಜಿನ (ಈಗ ವಿಶ್ವವಿದ್ಯಾಲಯವಾದ) Frank Van Dyke ಎಂಬ ಅಧ್ಯಾಪಕರು “ಪ್ರೇರಿತೆ” ಎಂಬುದು ದೇವರು ಮನುಷ್ಯನಲ್ಲಿ ಉಸಿರನ್ನು ಹಾಕಿದ್ದು, ಯಾವುದೇ ತಪ್ಪಿಲ್ಲದೆ ದಿವ್ಯ ಸತ್ಯವನ್ನು ಪಡೆಯಲು ಮತ್ತು ವ್ಯವಹರಿಸಲು ಅವರನ್ನು ಸಮರ್ಥನನ್ನಾಗಿಸುವುದಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ. ಇದು ಹಳೆಯ ಒಡಂಬಡಿಕೆಯ ಪ್ರವಾದಿಗಳು ಆತ್ಮನು ತಮಗೆ ಮಾತನಾಡಿದಂತೆಯೇ ಹೇಳಿದರು ಎಂಬುದು ಪೇತ್ರ ಪ್ರತಿಪಾದಿಸಿದಂತೆದ್ದೇ ಆಗಿದೆ. ಇದು ವ್ಯಾಖ್ಯಾನದ ಭಾಷಾಂತರವನ್ನು (*epilysis*) ವಕ್ರವನ್ನಾಗಿ ಮಾಡುತ್ತದೆ. ಪೇತ್ರನು ತನ್ನ ಮನದಲ್ಲ ವೇದಭಾಗದ ವಿವರಣೆಯನ್ನು ಹೊಂದಿದ್ದಾನೆ “ವ್ಯಾಖ್ಯಾನ” ಅಥವಾ “ವಿವರಣೆಯನ್ನು ಕೊಡುವ ರೀತಿಯಲ್ಲಿ ಆತನು *hermeneia*”¹⁴ ಬಳಸಲಿ ಎಂದು ನಾವು ಬಯಸುವವರಾಗಿರಬಹುದು. ಪೇತ್ರನು ವೇದಭಾಗ ವ್ಯಾಖ್ಯಾನದ ಬಗೆಗೆ ಮಾತನಾಡುತ್ತಿಲ್ಲ,¹⁵ ಬದಲಾಗಿ ಆ ವೇದಭಾಗವು ದೇವರಿಂದ ಪ್ರಾರಂಭವಾದದ್ದು ಎಂದು ಪ್ರಾಯೋಗಿಸುವವನಾಗಿದ್ದಾನೆ. ವೇದಭಾಗವು ಖಾಸಗಿ ಹುಟ್ಟುಗಳಲ್ಲಿ, ಅವುಗಳು

ದೇವರಿಂದ ಬಂದವು ಆಗಿವೆ, 1:21ರಲ್ಲಿ ಹೇತ್ರನು ಹೇಳಿದಂತೆ “... ಯಾವ ಪ್ರವಾದನೆಯೂ ಎಂದು ಮನುಷ್ಯರ ಚಿತ್ತದಿಂದ ಉಂಟಾಗಲಿಲ್ಲ.”

ಅವರು ದೇವರ ಬಗ್ಗೆ ಮಾತನಾಡುತ್ತಿದ್ದಂತೆಯೇ, ಹಳೆ ಒಡಂಬಡಿಕೆಯ ಪ್ರವಾದಿಗಳು ತಾವು ದಾಖಲಿಸಿದ ಸಂದೇಶವನ್ನು ಅರಿತುಕೊಳ್ಳುವಿಕೆಯ ಸಂಪೂರ್ಣ ಕೊರತೆಯನ್ನು ಹೊಂದಿದ್ದರು ಎಂದು ಹೇತ್ರನು ತೋರಿಸುವವನಾಗಿದ್ದಾನೆ. ಅವರ ಬರಹಗಳಲ್ಲಿ ಹೆಚ್ಚಿನವು ನಂತರದಲ್ಲೆ ಬರುವವರನ್ನು ಸೂಚಿಸುವಂತವು ಆಗಿದ್ದವು. “ದೇವದೂತರಿಗೂ ಈ ಸಂಗತಿಗಳನ್ನು ಲಕ್ಷ್ಯವಿಟ್ಟು ನೋಡಬೇಕು” (1 ಹೇತ್ರನು 1:12) ಎಂದು ಸೂಚಿಸುವಾಗ ಮನುಷ್ಯರಾಗಲೀ ದೇವದೂತರಾಗಲೀ ಕ್ರಿಸ್ತನಲ್ಲಿಯೇ ದೇವರ ಚಿತ್ತವನ್ನು ನಂತರದಲ್ಲೆ ಆತನು “ಅಪೊಸ್ತಲರಿಗೂ ಪ್ರವಾದಿಗಳಿಗೂ ಪವಿತ್ರಾತ್ಮನಿಂದ” (ಎಫೆಸ 3:5) ಆತನು ಪ್ರಕಟಿಸುವಂತನಕ ತಿಳಿದುಕೊಳ್ಳಲಾರರು ಎಂದು ತನ್ನ ಓದುಗರಿಗೆ ಸೂಚಿಸುವವನಾಗಿದ್ದಾನೆ.

ಅನ್ವಯ

ರಹಸ್ಯವು ಪ್ರಕಟಿಸಲ್ಪಟ್ಟಿತು (ಅಥ್ಯಾಯ 3)

ಎಫೆಸ 3 ರಹಸ್ಯವು ಪ್ರಕಟಿಸಲ್ಪಡುವುದರ ಬಗ್ಗೆ ಇದೆ. ದೇವರು ಯಾವಾಗಲೂ ಯೋಜನೆಯನ್ನು ಹೊಂದಿದವನಾಗಿದ್ದಾನೆ. ಈ ಯೋಜನೆಯು ರಹಸ್ಯವಾದದ್ದಾಗಿದೆ ಯಾಕೆಂದರೆ ಮನುಷ್ಯನಾಗಲಿ ದೇವದೂತರಾಗಲಿ ಅದನ್ನು ದೇವರು ಪ್ರಕಟಿಸುವ ತನಕ ಅದರ ಬಗ್ಗೆ ವಿನನ್ನೂ ತಿಳಿಯಲಾರರು. ಯೋಜನೆಯು ಪ್ರಕಟಿಸಲ್ಪಟ್ಟ ಮೇಲೆ, ಅದು ಇನ್ನು ಮೇಲೆ “ರಹಸ್ಯವಾಗಿ” ಉಳಿಯಲಿಲ್ಲ ಅದು “ಪ್ರಕಟಣೆ”ಆಗಿ ಉಳಿಯಿತು.

ದೇವರ ಯೋಜನೆ (3:3-5). ದೇವರ ನಿತ್ಯದ ಯೋಜನೆಯು ಒಂದು ಮರ್ಮವಾಗಿ ಗಿಡೆ ಯಾಕೆಂದರೆ “ದೇವರ ಜನರಿಗೆ ತಿಳಿಸುವಂತೆ ಅದು ಇತರ ಜನಾಂಗಗಳಲ್ಲಿ [ಅದು]” (3:5) ತಿಳಿಸಲ್ಪಟ್ಟಿರಲಿಲ್ಲ, ಹಳೆಯ ಒಡಂಬಡಿಕೆಯ ಪ್ರವಾದಿಗಳು ದೇವರ ಯೋಜನೆಯ ನಿಲಿಕ್ಕೆಯ ಬಗ್ಗೆ ಬರೆದಿದ್ದರೂ ಕೂಡ ಅವರಿಗೆ ಅದರ ಅರ್ಥವು ಅವರಿಗೆ ತಿಳಿದಿರಲಿಲ್ಲ (ನೋಡಿ 1 ಹೇತ್ರನು 1:10-12). ದೇವದೂತರು ಈ ಸಂಗತಿಗಳನ್ನು ಲಕ್ಷ್ಯವಿಟ್ಟು ನೋಡಬೇಕೆಂದಿದ್ದರೂ ಅವರು ಅದನ್ನು ಅರಿತುಕೊಳ್ಳಲಿಲ್ಲ (ನೋಡಿ 1 ಹೇತ್ರನು 1:12).

ದೇವರ ಯೋಜನೆಯು ಪ್ರಕಟಿಸಲ್ಪಟ್ಟಿತ್ತು (3:6-9). ದೇವರ ಯೋಜನೆಯು ಪ್ರಕಟಿಸಲ್ಪಟ್ಟಾಗ ಅದು ಮುದ್ರೆಹಾಕಲ್ಪಟ್ಟಿತು ಎಂದು ಪೌಲನು ಖಂಡಿತವಾಗಿ ಹೇಳುತ್ತಾನೆ. ತನ್ನಲ್ಲಿ ಪ್ರಕಟಿಸಲ್ಪಟ್ಟಾಗ ಪರಿಶುದ್ಧಾತ್ಮನ ಮೂಲಕ ತಾನು ಇತರ ಅಪೊಸ್ತಲರು ಮತ್ತು ಪ್ರವಾದಿಗಳೊಂದಿಗೆ ದೇವರ ಕೃಪಾಪೂರಿತ ಯೋಜನೆಯ ಪಾಲುದಾರನು ಎಂದು ಪೌಲನು ಹೇಳುತ್ತಾನೆ. ಕ್ರಿಸ್ತನಲ್ಲಿ ದೇವರ ಯೋಜನೆಯನ್ನು ಒಳಗೊಂಡದ್ದು, ಸಭೆಯ ಕಾರ್ಯಗಳು ಮಾಡಬೇಕೆಂಬ ವಾಸ್ತವವನ್ನು ಒಳಗೊಂಡದ್ದು ಆಗಿದೆ. ಸಭೆಯ ಕಾರ್ಯಗಳು, ಮತ್ತು ಅನ್ಯಜನರನ್ನೂ ಒಳಗೊಂಡ ವಾಸ್ತವವು ಈ ರಹಸ್ಯವು ಪ್ರಕಟಿಸಲ್ಪಟ್ಟಿತ್ತು.

ದೇವರ ಯೋಜನೆ ಮತ್ತು ಸಭೆ (3:10-21). “ದೇವರ ಜ್ಞಾನ” (3:10) ಮುಚ್ಚಿಡಲ್ಪಟ್ಟಂಥ ದೇವರ ಯೋಜನೆಯಾಗಿದ್ದು ಈಗ ಪ್ರಕಟಿಸಲ್ಪಟ್ಟಿದೆ. ದೇವರ “ಜ್ಞಾನವು” ಆತನ “ನಿತ್ಯದ ಉದ್ದೇಶ” ವಾದಂಥದ್ದು (3:11), ಇದನ್ನು ಇಡೀ ಜಗತ್ತಿಗೆ ಸಭೆ ಎಂದು ತಿಳಿಯುವಂತೆ ಮಾಡಬೇಕೆಂಬ ವಾಸ್ತವವನ್ನು ಒಳಗೊಂಡಿದ್ದು ಆಗಿದೆ. ಸಭೆಯು ಯಾವಾಗಲೂ ದೇವರ ಮನದಲ್ಲೆ ದೇವರ ಮನದಲ್ಲೆ ಇರುವುದಾಗಿದೆ ಎಂದು ಇದರ ಅರ್ಥವು ಆಗಿದೆ.

ಸಭೆಗಾಗಿ ದೇವರು ಕೊಡಲ್ಪಟ್ಟ ಅದೆ ಕಾರ್ಯದಲ್ಲಿ ಯಶಸ್ಸು ಸಾಧಿಸುವುದಾಗಿದ್ದು ಇದಕ್ಕೆ ದೇವರ ಅಶೀರ್ವಾದದ ಅವಶ್ಯಕತೆಯು ಇದೆ. ಸಭೆಯು ಅದಕ್ಕೆ ಸಮರ್ಥವಾಗುವಂತೆ ಪೌಲನು ಪ್ರಾರ್ಥಿಸಿದನು (3:14-19). ಮೊದಲನೆಯದಾಗಿ, ಆತನು ಸಭೆಯು

ತನ್ನ ಕೆಲಸದಲ್ಲಿ ಬಲಹೊಂದಬೇಕೆಂದು ಆತನು ಪ್ರಾರ್ಥಿಸಿದನು, ಎರಡನೆಯದಾಗಿ, ಕ್ರಿಸ್ತನು ಸಭೆಯ ಸದಸ್ಯರ ಹೃದಯದಲ್ಲಿ ನೆಲಸಬೇಕು ಹೀಗೆ ಅವರು ಉತ್ತಮವಾಗಿ ಅರಿತುಕೊಳ್ಳಬೇಕು ಮತ್ತು ಪ್ರೀತಿಯಿಂದ ಪ್ರೇರಿತರಾಗಬೇಕು ಎಂದು ಪ್ರಾರ್ಥಿಸಿದನು. ಮೂರನೆಯದಾಗಿ, ಅವರು ದೇವರ ಸಂಪೂರ್ಣತೆಯಿಂದ ತುಂಬಲ್ಪಡಬೇಕು ಎಂದು ಆತನು ಪ್ರಾರ್ಥಿಸಿದನು.

ಹೌಲನು ತನ್ನ ಪ್ರಾರ್ಥನೆಯ ಬಗ್ಗೆ ಬಿಶ್ವಾಸವುಳ್ಳವನಾಗಿದ್ದನು ಯಾಕೆಂದರೆ ದೇವರು “ನಾವು ಕೇಳುವುದಕ್ಕಿಂತ ಅಥವಾ ಯೋಚಿಸುವುದಕ್ಕಿಂತ” ಹೆಚ್ಚಾದ್ದನ್ನು ಮಾಡುವ ಶಕ್ತಿಯನ್ನು ಹೊಂದಿದ್ದಾನೆ. ಸಭೆಯು ಅದರ ಕಾರ್ಯವನ್ನು ಸಂಪೂರ್ಣಗೊಳಿಸುವುದನ್ನು ದೇವರು ಶಕ್ತಿಗೊಳಿಸುತ್ತಿರಲಿಂದು ಸಭೆಯು ಯಾವಾಗಲೂ ದೇವರನ್ನು ಮಹಿಮೆಪಡಿಸಬೇಕು ಎಂದು ಹೌಲನು ಬಯಸುವವನಾಗಿದ್ದಾನೆ (3:20, 21).

ದೇವರು ಯಾವಾಗಲೂ ಒಂದು ಯೋಜನೆಯನ್ನು ಹೊಂದಿದ್ದಾನೆ, ಅದು ನಮ್ಮೆಲ್ಲ ಪ್ರತಿಯೊಬ್ಬರನ್ನೂ ಒಳಗೊಳ್ಳಿಸಿಕೊಳ್ಳುವ ಯೋಜನೆಯು ಆಗಿದೆ. “ರಹಸ್ಯದ” ಯೋಜನೆಯನ್ನು ದೇವರು “ಪ್ರಕಟಣೆಯ ಮೂಲಕ” ತಿಳಿಯುವಂತೆ ಮಾಡುವ ತನಕ ಇರುವುದಾಗಿದೆ. ದೇವರ ಪ್ರಕಟಣೆಯು ಆತನು ನಮಗೋಸ್ಕರ ತನ್ನ ಮನದಲ್ಲಿ ಹೊಂದಿದ ಕ್ರಿಸ್ತನ ತ್ಯಾಹ ಮತ್ತು ಸಭೆಯ ಸ್ಥಾಪನೆಯನ್ನು ಒಳಗೊಂಡಿದ್ದು ಆಗಿದೆ. ನಾವು ದೇವರ ಪ್ರಕಟಣೆಯ ಕೇಳುಗರೂ ಮತ್ತು ಅದು ತರುವಂಥ ಅಶೀರ್ವಾದಗಳು ಆಗಿದ್ದೇವೆ; ನಾವು ದೇವರ ಎಲ್ಲ ಇಚ್ಛೆಗಳಿಂದ ಪ್ರೇರಿತರಾದವರು ಆಗಿರುತ್ತೇವೆ.

Jay Lockhart

ಉಪ್ಪಣೆಗಳು

¹Ethelbert W. Bullinger, *A Critical Lexicon and Concordance to the English and Greek New Testament* (London: Samuel Bagster and Sons, n.d.; reprint, Grand Rapids, Mich.: Zondervan Publishing House, Regency Reference Library, 1975), 683. ²S. D. F. Salmond, “The Epistle to the Ephesians,” in *The Expositor’s Greek Testament*, ed. W. Robertson Nicoll (Grand Rapids, Mich.: Wm. B. Eerdmans Publishing Co., 1967), 3:302. ³Frank J. Goodwin, *A Harmony of the Life of St. Paul* (Grand Rapids, Mich.: Baker Book House, 1951; reprint, Ann Arbor, Mich.: Cushing-Malloy, 1973), 87, 149. ⁴Kenneth S. Wuest, *Wuest’s Word Studies from the Greek New Testament for the English Reader: Ephesians and Colossians* (Grand Rapids, Mich.: Wm. B. Eerdmans Publishing Co., 1953), 44. ⁵Andrew T. Lincoln, *Ephesians*, Word Biblical Commentary, vol. 42 (Dallas: Word Books, 1990), 174. ⁶Wuest, 81. ⁷C. G. Wilke and Wilibald Grimm, *A Greek-English Lexicon of the New Testament*, trans. and rev. Joseph Henry Thayer (Edinburgh: T. & T. Clark, 1901; reprint, Grand Rapids, Mich.: Baker Book House, 1977), 209. ⁸Alfred Marshall, *The Interlinear NASB–NIV Parallel New Testament in Greek and English New Testament* (Grand Rapids, Mich.: Zondervan Publishing House, 1993), 561. ⁹Spiros Zodhiates, ed., *The Complete Word Study New Testament*, 2d ed. (Chattanooga, Tenn.: AMG Publishers, 1992), 869. ¹⁰Lincoln, 180.

¹¹Ibid., 180–81. ¹²Wuest, 83. ¹³Bullinger, 510. ¹⁴Forms of this word are rendered “translated,” “translation,” and “interpretation” in Jn. 1:38, 42; 9:7; 1 Cor. 12:10; 14:26; Heb. 7:2. ¹⁵Bullinger, 416.